

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಆರುಳಿಚ್ಚೆಯ್

|| ಉಣ್ಣಿ ಲಾವಿಯ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಉಣ್ಣೆ ಲಾವಿಯ ॥

ಇಂದಿರಿಯಂಗಳಾಲ್ ಇನ್ನುಂ ಎತ್ತನೈ ನಾಳ್ ತುನ್ನುಱುವೇನ್ ಎನ್ನು ಆಱ್‌ವಾರ್
ವರ್‌ಂದಲ್

‡ಉಣ್ಣೆ ಲಾವಿಯ ಐವರಾಲ್ ಕುವೈದೀಱ್ಱಿ * ಎನ್ನೈ
ಉನ್ ಪಾದ ಪಂಗಯಂ *
ನಣ್ಣೆ ಲಾ ವಗೈಯೇ * ನಲಿವಾನ್ ಇನ್ನುಂ ಎಣ್ಣಿಗಿನಾಯ್ *
ಎಣ್ಣೆ ಲಾ ಪೈರುಮಾಯನೇ ! * ಇಮೈಯೋರ್ಗಳ್
ಏತ್ತುಂ ಉಲಗ ಮೂನ್ನುಡೈ *
ಅಣ್ಣಲೇ ! ಅಮುದೇ ! ಅಪ್ಪನೇ ! * ಎನ್ನೈ ಆಳ್ವಾನೇ ! (೧)

ಎನ್ನೈ ಆಳುಂ ವನೋ ಓರ್ ಐಂದಿವೈ ಪೆಯ್ದು *
ಇರಾಪ್ಪಗಲ್ ವೋದು ವಿತ್ತಿಟ್ಟು *
ಉನ್ನೈ ನಾನ್ ಅಣುಗಾವಗೈ * ಶೆಯ್ದು ಪೋದಿ ಕಂಡಾಯ್ *
ಕನ್ನಲೇ ! ಅಮುದೇ ! * ಕಾರ್ ಮುಗಿಲ್ ವಣ್ಣನೇ !
ಕಡಲ್ ಇಾಲಂ ಕಾಕ್ಕಿನ್ಱ *
ಮಿನ್ನುನೇಮಿಯಿನಾಯ್ ! * ವಿನೈಯೇನುಡೈ ವೇದಿಯನೇ ! (೨)

ವೇದಿಯಾನಿಱ್ಱುಂ ಐವರಾಲ್ * ವಿನೈಯೇನೈ
ವೋದುವಿತ್ತು * ಉನ್ ತಿರುವಡಿ
ಚ್ಚಾದಿಯಾವಗೈ * ನೀ ತಡುತ್ತೇ ಪೆಱುದಿಯಂದೋ *
ಆದಿಯಾಗಿ ಅಗಲ್ ಇಡಂ ಪಡೈತ್ತು * ಉಣ್ -

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ಱು , ಱ್ಱಿ like ಱ್ಱಿ , and so on. The consonant-cluster ಱ್ಱ is pronounced somewhere between ಱ್ಱ and ಱ್ಱು. It is, however, colloquially acceptable to pronounce the clusters ಱ್ಱ and ಱ್ಱು as ತ್ಱ and ನ್ಱ, respectively.

ಡುಮಿಱಂದು ಕಡಂದಿಡಂದಿಟ್ಟು *

ಶೋದಿ ನೀಳ್ ಮುಡಿಯಾಯ್ !* ತೊಂಡನೇ ಮದುಶೂದನನೇ ! (ಔ)

ಶೂದು ನಾನ್ ಅಱಿಯಾವಗೈ * ಶುಱಿಱ್ಱಿಯೋರ್ ಐವರೈ

ಕ್ಕಾಟ್ಟಿ * ಉನ್ನಡಿ

ಪ್ಪೋದು ನಾನ್ ಅಣುಗಾವಗೈ * ಶೆಯ್ದು ಪೋದಿ ಕಂಡಾಯ್ *

ಯಾದುಂ ಯಾವರುಂ ಇನ್ನಿ ನಿನ್ನಗಮ್ಮಾಲ್ ಒಡುಕ್ಕಿ *

ಓರ್ ಆಲಿನ್ ನೀಳ್ ಇಲೈ *

ಮೀದು ಶೇರ್ ಕುಱಿವಿ !* ವಿನೈಯೇರ್ ವಿನೈದೀರ್ ಮರುಂದೇ ! (ಉ)

ತೀರ್ ಮರುಂದಿನ್ನಿ ಐಂದು ನೋಯ್ ಅಡುಂ * ಶೆಕ್ಕಿಲ್ ಇಟ್ಟು

ತ್ತಿರಿಕ್ಕುಂ ಐವರೈ *

ನೇರ್ ಮರುಂಗುಡೈತ್ತಾ ಅಡೈತ್ತು * ನೆಗಿಱಿಪ್ಪಾನ್ ಒಕ್ಕಿನ್ನಾಯ್ *

ಆರ್ ಮರುಂದಿನಿ ಆಗುವರ್ * ಅಡಲ್ ಆಱಿ ಏಂದಿ

ಅಶುರರ್ ವನ್ ಕುಲಂ *

ವೇರ್ ಮರುಂಗಱುತ್ತಾಯ್ !* ವಿಣ್ಣುಳಾರ್ ಪೆರುಮಾನೇಯೋ ! (ಋ)

ವಿಣ್ಣುಳಾರ್ ಪೆರುಮಾಱ್ಱಿಡಿಮೈ ಶೆಯ್ವಾರೈಯುಂ

ಶೆಱುಂ * ಐಮ್ಮುಲನ್ ಇವೈ *

ಮಣ್ಣುಳ್ ಎನ್ನೈ ಪ್ಪೆಱ್ಱಾಲ್ * ಎನ್ ಶೆಯ್ಯಾ ಮಱ್ಱು ನೀಯುಂ ವಿಟ್ಟಾಲ್ *

ಪಣ್ಣುಳಾಯ್ ! ಕವಿ ತನ್ನುಳಾಯ್ !* ಪತ್ತಿಯಿನ್ ಉಳ್ಳಾಯ್ !

ಪರಮೀಶನೇ * ವಂದೆನ್

ಕಣ್ಣುಳಾಯ್ ! ನೆಂಜುಳಾಯ್ !* ಶೋಲ್ಲುಳಾಯ್ ! ಒನ್ನು ಶೋಲ್ಲಾಯೇ (ಓ)

ಒನ್ನು ಶೋಲ್ಲಿ ಒರುತ್ತಿನಿಲ್ ನಿಱ್ಱಿಲಾದ *

ಓರ್ ಐವರ್ ವನ್ ಕಯವರೈ *

ಎನ್ನು ಯಾನ್ ವೆಲಿಱ್ಱಿ * ಉನ್ ತಿರುವರುಳ್ ಇಲ್ಲೆಯೇಲ್ *

ಅನ್ನು ದೇವರ್ ಅಶುರರ್ ವಾಂಗ * ಅಲೈ ಕಡಲ್

ಅರವಂ ಅಳಾವಿ * ಓರ್

ಕುನ್ನಂ ವೈತ್ತ ಎಂದಾಯ್ !* ಕೊಡಿಯೇರ್ ಪರುಗು ಇನ್ನಮುದೇ ! (ಒ)

ಇನ್ನಮುದೆನ ತ್ತೋನ್ನಿ * ಓರ್ ಐವರ್ ಯಾವರೈಯುಂ

ಮಯಕ್ಕ * ನೀ ವೈತ್ತ

ಮುನ್ನ ಮಾಯಂ ಎಲ್ಲಾಂ * ಮುಲು ವೇರ್ ಅರಿಂದು * ಎನ್ನೈಯುರ್

ಶಿನ್ನಮುಂ ತಿರು ಮೂರ್ತ್ತಿಯುಂ * ಶಿಂದಿ ತ್ತೇತ್ತಿ

ಕ್ಕೈ ತೊಱವೇ ಅರುಳ್ ಎನಕ್ಕು *

ಎನ್ನಮ್ಮಾ ! ಎರ್ ಕಣ್ಣಾ ! * ಇಮೈಯೋರ್ ತಂ ಕುಲಮುದಲೇ ! (೮)

ಕುಲ ಮುದಲ್ ಅಡುಂ ತೀವಿನೈ * ಕೊಡುವರ್ ಕುಱಿಯಿನಿಲ್

ವೀಱ್ ಕ್ಕುಂ ಐವರೈ *

ವಲ ಮುದಲ್ ಕೆಡುಕ್ಕುಂ * ವರಮೇ ತಂದರುಳ್ ಕಂಡಾಯ್ *

ನಿಲಮುದಲ್ ಇನಿ ಎಪ್ಪಲಗುಕ್ಕುಂ * ನಿಱ್ಪಿನ

ಶೆಲ್ವನ ಎನ * ಪ್ಪೊರುಳ್

ಪಲ ಮುದಲ್ ಪಡೈತ್ತಾಯ್ ! * ಎರ್ ಕಣ್ಣಾ ! ಎರ್ ಪರಂಜುಡರೇ ! (೯)

ಎರ್ ಪರಂಜುಡರೇ ! ಎನ್ನುನ್ನೈ ಅಲಱ್ಪಿ *

ಉರ್ ಇಣೈ ತ್ತಾಮರೈಗಟ್ಟು *

ಅನ್ನುರುಗಿ ನಿಱ್ಪುಂ * ಅದು ನಿಱ್ಪು ಚ್ಚುಮಡು ತಂದಾಯ್ *

ವರ್ ಪರಂಗಳ್ ಎಡುತ್ತು * ಐವರ್ ತಿಶೈ ತಿಶೈ

ವಲಿತ್ತೆಱ್ಪುಗಿನ್ನನರ್ *

ಮುರ್ ಪರವೈ ಕಡೈಂದು * ಅಮುದಂ ಕೊಂಡ ಮೂರ್ತ್ತಿಯೋ ! (೧೦)

‡ಕೊಂಡ ಮೂರ್ತ್ತಿ ಓರ್ ಮೂವರಾಯ್ * ಕ್ಕುಣಂಗಳ್ ಪಡೈ -

ತ್ತಳಿತ್ತು ಕೈಡುಕ್ಕುಂ * ಅ -

ಪ್ಪುಂಡರೀಕ ಕೊಪ್ಪೂಱ್ * ಪುನಲ್ ಪಳ್ಳಿ ಅಪ್ಪನುಕ್ಕೇ *

ತೊಂಡರ್ ತೊಂಡರ್ ತೊಂಡರ್ ತೊಂಡರ್ ಶಡಗೋಬ್ಬ *

ಶೋಲ್ ಆಯಿರತ್ತುಳ್ ಇಪ್ಪತ್ತುಂ *

ಕಂಡು ಪಾಡ ವಲ್ಲಾರ್ * ವಿನೈಬೋಂ ಕಂಗುಲುಂ ಪಗಲೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||